

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ನಮ್ನಾಱ್ವಾರ್ ಅರುಳಿಚ್ಚೆಯ್
|| ಕಂಗುಲುಂ ಪಗಲುಂ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕರ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ಕಂಗುಲುಂ ಪಗಲುಂ ॥

ತಲೈವಿಯಿನ್ ನಿಲೈಗಂಡ ತಾಯ್ ಅರಂಗರೈ ಪ್ಪಾತ್ತುರ್ ವಿನಾದಲ್

‡ಕಂಗುಲುಂ ಪಗಲುಂ ಕಣ್ ತುಯಿಲ್ ಅಱಿಯಾಳ್ *

ಕಣ್ಣ ನೀರ್ ಕೈಗಳಾಲ್ ಇಱೈಕ್ಕುಂ *

ಶಂಗು ಶಕ್ಕರಂಗಳ್ ಎನ್ನು ಕೈ ಕೂಪ್ಪುಂ *

ತಾಮರೈ ಕ್ಕಣ್ ಎನ್ನೇ ತಳರುಂ *

ಎಜ್ಜನೇ ತರಿಕ್ಕೇ ಉನ್ನೈ ವಿಟ್ಟೆನ್ನುಂ *

ಇರು ನಿಲಂ ಕೈ ತುಱಾವಿರುಕ್ಕುಂ *

ಶೆಂಗಯಲ್ ಪಾಯ್ ನೀರ್ ತ್ತಿರುವರಂಗತ್ತಾಯ್ ! *

ಇವಳ್ ತಿಱತ್ತೇ ಶೆಯಿನ್ಱಾಯೇ (೧)

ಎನ್ ಶೆಯಿನ್ಱಾಯ್ ಎನ್ ತಾಮರೈ ಕ್ಕಣ್ಣಾ !

ಎನ್ನುಂ * ಕಣ್ಣೀರ್ ಮಲ್ಲ ಇರುಕ್ಕುಂ *

ಎನ್ ಶೆಯೇನ್ ಎಱಿ ನೀರ್ ತ್ತಿರುವರಂಗತ್ತಾಯ್

ಎನ್ನುಂ * ವೆಪ್ಪಯಿತ್ತುಯಿತ್ತುರುಗುಂ *

ಮುನ್ ಶೆಯ್ ವಿನೈಯೇ ! ಮುಗಪ್ಪಡಾಯ್ ಎನ್ನುಂ *

ಮುಗಿಲ್ವಣ್ಣಾ ! ತಗುವದೋ ಎನ್ನುಂ *

ಮುನ್ ಶೆಯ್ವಿಲ್ವಲಗಂ ಉಂಡುಮಿಱ್ಂದಳಂದಾಯ್ ! *

ಎಂಗೊಲೋ ಮುಡಿಗಿನ್ಱದಿವಟ್ಟೇ (೨)

ವಟ್ಟಿಲಳ್ ಇಱೈಯುಂ ಮಣಿವಣ್ಣಾ ! ಎನ್ನುಂ *

ವಾನಮೇ ನೋಕ್ಕುಂ ಮೈಯಾಕ್ಕುಂ *

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಱ್ರಿ, ಱ್ಱಿ like ಱ್ರಿ, and so on. The consonant-cluster ಱ್ಱ is pronounced somewhere between ಱ್ರ and ಱ್ಱ್ರ. It is, however, colloquially acceptable to pronounce the clusters ಱ್ಱ and ಱ್ಱ್ರ as ತ್ರ and ಱ್ಱ್ರ, respectively.

ಉಟ್ಟುಡೈ ಅಶುರರ್ ಉಯಿರ್ ಎಲ್ಲಾಂ ಉಂಡ *
 ಒರುವನೇ ! ಎನ್ನುಂ ಉಳ್ಳುರುಗುಂ *
 ಕಟ್ಟಿಲೀ ! ಉನ್ನೈ ಕ್ಕಾಣುಮಾಱರುಳಾಯ್ *
 ಕಾಗುತ್ತಾ ! ಕಣ್ಣನೇ ! ಎನ್ನುಂ *
 ತಿಟ್ಟೊಡಿ ಮದಿಳ್ ಶೂೞ್ ತಿರುವರಂಗತ್ತಾಯ್ ! *
 ಇವಳ್ಳಿಱತ್ತೈ ಶೆಯ್ಡಿಟ್ಟಾಯೇ (೩)

ಇಟ್ಟ ಕಾಲ್ ಇಟ್ಟ ಕೈಗಳಾಯ್ ಇರುಕ್ಕುಂ *
 ಎಱುಂದುಲಾಯ್ ಮಯಂಗುಂ ಕೈ ಕೂಪ್ಪುಂ *
 ಕಟ್ಟಮೇ ಕಾದಲ್ ಎನ್ನು ಮೂಚ್ಚಿಕ್ಕುಂ *
 ಕಡಲ್ವಣ್ಣಾ ! ಕಡಿಯೈಗಾಣ್ ಎನ್ನುಂ *
 ವಟ್ಟ ವಾಯ್ ನೇಮಿ ವಲಂಗೈಯಾ ! ಎನ್ನುಂ *
 ವಂದಿಡಾಯ್ ಎನ್ನೆನ್ನೇ ಮಯಂಗುಂ *
 ಶಿಟ್ಟನೇ ! ಶೆಱು ನೀರ್ ತಿರುವರಂಗತ್ತಾಯ್ ! *
 ಇವಳ್ಳಿಱತ್ತೈ ಶಿಂದಿತ್ತಾಯೇ (೪)

ಶಿಂದಿಕ್ಕುಂ ತಿಗೈಕ್ಕುಂ ತೇಱುಂ ಕೈ ಕೂಪ್ಪುಂ *
 ತಿರುವರಂಗತ್ತುಳ್ಳಾಯ್ ! ಎನ್ನುಂ
 ವಂದಿಕ್ಕುಂ * ಆಂಗೇ ಮಱೈಕ್ಕಣ್ಣೇರ್ ಮಲ್ಲ *
 ವಂದಿಡಾಯ್ ಎನ್ನೆನ್ನೇ ಮಯಂಗುಂ *
 ಅಂದಿಪ್ಪೋದವುಣ್ ಉಡಲ್ ಇಡಂದಾನೇ ! *
 ಅಲೈ ಕಡಲ್ ಕಡೈಂದ ಆರಮುದೇ *
 ಶಂದಿತ್ತು ಶರಣಂ ಶಾರ್ವದೇ ವಲಿತ್ತ *
 ತೈಯಲೈ ಮೈಯಲ್ ಶೆಯ್ದಾನೇ ! (೫)

ಮೈಯಲ್ ಶೆಯ್ಡಿನೈ ಮನಂ ಕವರ್ಂದಾನೇ !
 ಎನ್ನುಂ * ಮಾ ಮಾಯನೇ ! ಎನ್ನುಂ *
 ಶೆಯ್ಯ ವಾಯ್ ಮಣಿಯೇ ! ಎನ್ನುಂ * ತಣ್ ಪುನಲ್ ಶೂೞ್
 ತಿರುವರಂಗತ್ತುಳ್ಳಾಯ್ ! ಎನ್ನುಂ *
 ವೆಯ್ಯ ವಾಳ್ ತಂಡು ಶಂಗು ಶಕ್ಕರಂ ವಿಲ್
 ಏಂದುಂ * ವಿಣ್ಣೋರ್ ಮುದಲ್ ! ಎನ್ನುಂ *

ಪೈ ಕೊಳ್ ಪಾವ್ಬುಣೈಯಾಯ್ ! ಇವಳ್ ತಿಱತ್ತರುಳಾಯ್ *
ಪಾವಿಯೇರ್ ಶೆಯಱ್ಪಾಲದುವೇ (೬)

ಪಾಲ ತುನ್ಬಂಗಳ್ ಇನ್ಬಂಗಳ್ ಪಡೈತ್ತಾಯ್ ! *
ಪಱ್ಪಿಲಾರ್ ಪಱ್ಪಿ ನಿನ್ಪಾನೇ *
ಕಾಲ ಶಕ್ಕರತ್ತಾಯ್ ! ಕಡಲ್ ಇಡಂ ಕೊಂಡ *
ಕಡಲ್ಪಣ್ಣಾ ! ಕಣ್ಣನೇ ! ಎನ್ನುಂ *
ಶೇಲ್ ಕೊಳ್ ತಣ್ ಪುನಲ್ ಶೂಟ್ ತಿರುವರಂಗತ್ತಾಯ್ !
ಎನ್ನುಂ * ಎರ್ ತೀರ್ತ್ತನೇ ! ಎನ್ನುಂ *
ಕೋಲ ಮಾ ಮಱೈಕ್ಕಣ್ ಪನಿ ಮಲ್ ಇರುಕ್ಕುಂ *
ಎನ್ನುಡೈ ಕೋಮಳ ಕೋಱುಂದೇ (೭)

ಕೋಱುಂದು ವಾನವರ್ಗಟ್ಟೆನ್ನುಂ *
ಕುನ್ನೇಂದಿಕ್ಕೋ ನಿರೈ ಕಾತ್ತವರ್ ! ಎನ್ನುಂ *
ಅಱುವೊಱುಂ ಆವಿ ಅನಲ ವೆಪ್ಪಯಿಕ್ಕುಂ *
ಅಂಜನ ವಣ್ಣನೇ ! ಎನ್ನುಂ *
ಎಱುಂದು ಮೇಲ್ ನೋಕ್ಕಿ ಇಮೈಪ್ಪಿಲಳ್ ಇರುಕ್ಕುಂ *
ಎಜ್ಜನೇ ನೋಕ್ಕುಗೇರ್ ಎನ್ನುಂ *
ಶೆಱುರ್ ತಡಂ ಪುನಲ್ ಶೂಟ್ ತಿರುವರಂಗತ್ತಾಯ್ ! *
ಎರ್ ಶೆಯ್ಗೇರ್ ಎರ್ ತಿರುಮಗಟ್ಟೇ (೮)

‡ಎರ್ ತಿರುಮಗಳ್ ಶೇರ್ ಮಾರ್ವನೇ ! ಎನ್ನುಂ *
ಎನ್ನುಡೈ ಆವಿಯೇ ! ಎನ್ನುಂ *
ನಿರ್ ತಿರುವೆಯಿಱ್ಪಾಲ್ ಇಡಂದು ನೀ ಕೊಂಡ *
ನಿಲಮಗಳ್ ಕೇಳ್ವನೇ ! ಎನ್ನುಂ *
ಅನ್ನುರುವೇಱುಂ ತಱುವಿ ನೀ ಕೊಂಡ *
ಆಯ್ಮಗಳ್ ಅನ್ಬನೇ ! ಎನ್ನುಂ *
ತೇರ್ ತಿರುವರಂಗಂ ಕೋಯಿಲ್ ಕೊಂಡಾನೇ ! *
ತೆಳಿಗಿಲೇರ್ ಮುಡಿವಿವಳ್ ತನಕ್ಕೇ (೯)

ಮುಡಿವಿವಳ್ ತನಕ್ಕೊನ್ನಱಿಗಿಲೇನ್ ಎನ್ನುಂ *
 ಮೂವುಲಗಾಳಿಯೇ ! ಎನ್ನುಂ *
 ಕಡಿ ಕಮಱ್ ಕೊನ್ನೈ ಚ್ಚಡೈಯನೇ ! ಎನ್ನುಂ *
 ನಾನ್ಮುಗ ಕ್ಕಡವುಳೇ ! ಎನ್ನುಂ *
 ವಡಿಪುಡೈ ವಾನೋರ್ ತಲೈವನೇ ! ಎನ್ನುಂ *
 ವಣ್ ತಿರುವರಂಗನೇ ! ಎನ್ನುಂ *
 ಅಡಿಯಡೈಯಾದಾಳ್ ಪೋಲಿವಳ್ ಅಣುಗಿ
 ಅಡೈಂದನಳ್ * ಮುಗಿಲ್ವಣ್ಣ ಅಡಿಯೇ (೧೦)

‡ಮುಗಿಲ್ವಣ್ಣ ಅಡಿಯೈ ಅಡೈಂದರುಳ್ ಶೂಡಿ
 ಉಯ್ಂದವನ್ * ಮೊಯ್ ಪುನಲ್ ಪೊರುನಲ್ *
 ತುಗಿಲ್ ವಣ್ಣ ತ್ತೂ ನೀರ್ ಚ್ಚೇರ್ಪ್ಪನ್ *
 ವಣ್ ಪೊಳಿಲ್ ಶೂಱ್ ವಣ್ ಕುರುಗೂರ್ ಚ್ಚಡಗೋಬನ್ *
 ಮುಗಿಲ್ವಣ್ಣ ಅಡಿಮೇಲ್ ಶೊನ್ನ ಶೊಲ್ ಮಾಲೈ *
 ಆಯಿರತ್ತಿ ಪ್ಪತ್ತುಂ ವಲ್ಲಾರ್ *
 ಮುಗಿಲ್ ವಣ್ಣ ವಾನತ್ತಿಮೈಯವರ್ ಶೂಱಿ
 ಇರುಪ್ಪರ್ * ಪೇರಿನ್ಬ ವೆಳ್ಳತ್ತೇ (೧೧)

|| ನಮ್ಮಾಱ್ವಾರ್ ತಿರುವಡಿಗಳೇ ಶರಣಂ ||